

# ವಿಮಾನ ಯಾನದ ನೆನಪಿನಲ್ಲಿ...

ವಿಮಾನ ಪ್ರಯಾಣ ಎಂದಾಗ ನನ್ನಲ್ಲಿ ಭಯ, ಆತಂಕ, ಕುತೂಹಲ ಎಲ್ಲ ಭಾವನೆಗಳೂ ಒಟ್ಟಿಗೆ ಉಂಟಾದವು. ಆದರೆ ಪ್ರಯಾಣ ಮಾಡಿದ ಬಳಿಕ ಇಷ್ಟೇನಾ ಎಂಬ ಭಾವ ಸುಳಿದು ಹೋದದ್ದು ಸುಳ್ಳಲ್ಲ. ಹತ್ತು ವರ್ಷಗಳ ಹಿಂದೆ ವಿಮಾನಯಾನ ಮಾಡಿದ್ದರೂ ಆ ನೆನಪು ಮಾತ್ರ ಇಂದಿಗೂ ಮನದಾಳದಲ್ಲಿ ಹಾಗೇ ಉಳಿದಿದೆ.

■ ಬಿ.ಎಸ್. ರಾಜಲಕ್ಷ್ಮಿ



ಹುಟ್ಟಿದಾಗಿನಿಂದ ವಿಮಾನವನ್ನು ತಲೆಯೆತ್ತಿ, ಕತ್ತು ನೋಯಿಸಿಕೊಂಡು ನೋಡಿದ್ದಷ್ಟೇ! ಮಧ್ಯಮ ವರ್ಗದ ನಮಗೆ ವಿಮಾನಯಾನ ಎನ್ನುವುದು ಗಗನ ಕುಸುಮವೇ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಬಹುತೇಕ ಜನರ ಕೈಗೆಟುಕುವಂತಾಗಿರುವುದು ಸತ್ಯ.

2010ನೇ ಇಸವಿಯಲ್ಲಿ ನಮ್ಮ ಸಹೋದ್ಯೋಗಿಗಳೊಂದಿಗೆ ಉತ್ತರ ಭಾರತ ಪ್ರವಾಸ ಹೋಗುವುದೆಂದು ನಿಶ್ಚಯಿಸಿದ್ದೆವು. ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದಾದ್ದರಿಂದ ಮಾರ್ಚ್‌ನಲ್ಲೇ ವಿಮಾನದ ಟಿಕೆಟ್ ಕಾಯ್ದಿರಿಸಿದೆವು. ಆ ತನಕ ನಾನು ವಿಮಾನ ನಿಲ್ದಾಣಕ್ಕೇ ಕಾಲಿಟ್ಟಿರಲಿಲ್ಲ. ಏನೋ ತವಕ, ಎದೆಯಲ್ಲಿ ಡವಡವ. ಎರಡು ಗಂಟೆ ಮುಂಚಿತವಾಗಿ ವಿಮಾನನಿಲ್ದಾಣದಲ್ಲಿ ಇರಬೇಕು ಎಂದಿದ್ದರೂ, ಲೇಟಾಗಿ ಹೋದರೆ ಎಲ್ಲಿ ಹತ್ತಿಸಿಕೊಳ್ಳುವುದಿಲ್ಲವೋ ಎಂಬ ಆತಂಕ! ಬೆಂಗಳೂರಿನ ವಿಮಾನ ನಿಲ್ದಾಣವಾದರೂ ಎಲ್ಲಾ ಇಂಗ್ಲಿಷ್‌ಮಯ. ಠಸ್ ಪುಸ್ ಎನ್ನುವ ಕೌಂಟರಿನ ಹುಡುಗಿಯರು. ನಮ್ಮ ತಂಡದಲ್ಲಿದ್ದ ಶ್ರೀನಿವಾಸ್ ಕೆಲವು ಬಾರಿ ವಿಮಾನ ಪ್ರಯಾಣ ಮಾಡಿದ್ದರಾದ್ದರಿಂದ ಅವರೇ ನಮ್ಮ ಗೈಡ್.

ಕುರಿಯಂತೆ ಅವರು ಹೋದಡೆಯೆಲ್ಲಾ ಹೋದೆವು! ಅಂತೂ ಇಂತೂ ನಮ್ಮ ಲಗೇಜನ್ನು ಒಳಗೆ ಕಳಿಸಿ ಬೋರ್ಡಿಂಗ್ ಪಾಸ್ ತೆಗೆದುಕೊಂಡಿದ್ದಾಯ್ತು.

ಇನ್ನೂ ಸಾಕಷ್ಟು ಸಮಯವಿತ್ತು. 'ಕಿವಿಗೆ ಹತ್ತಿ ಇಟ್ಕೊಳ್ಳಿ, ಬಾಯಲ್ಲಿ ಚಾಕೊಲೇಟ್ ಅಥವಾ ಚ್ಯೂಯಿಂಗ್ ಗಮ್ ಇಟ್ಕೊಂಡರೆ ಒಳ್ಳೆಯದು. ವಿಮಾನ ಟೇಕ್ ಆಫ್ ಮತ್ತು ಲ್ಯಾಂಡ್ ಆಗೋವಾಗ ಜೋಪಾನ. ಮೇಲೆ ಹಾರಿರೋವಾಗಲೂ ಕೆಲವೊಮ್ಮೆ ಗಡಗಡ ಅನ್ನುತ್ತೆ, ಹೆದರಬೇಕಾಗಿಲ್ಲ' ಹೀಗೆ ಅವರಿಗೆ ತಿಳಿದಿದ್ದನ್ನೆಲ್ಲ ಹೇಳಿ 'ಹೆದರ್ಕಂಡಿರೋರ ಮೇಲೆ ಕಪ್ಪೆ ಎಸೆದ್ದು' ಅನ್ನೋ ಹಾಗೆ ಮಾಡಿಬಿಟ್ಟರು ಶ್ರೀನಿವಾಸ್!

ಕ್ಯೂನಲ್ಲಿ ನಿಂತು ಬಣ್ಣದ ಬೊಂಬೆಗಳಂತಿದ್ದ ಗಗನ ಸಖಿಯರ ಸ್ವಾಗತದ ಮುಗುಳ್ಳಗೆ ಸ್ವೀಕರಿಸಿ ನಮ್ಮ ಆಸನದಲ್ಲಿ ಕುಳಿತೆವು. ವಿಮಾನ ಎಂದರೆ ಏನೋ ಅದ್ಭುತ ಅಂದುಕೊಂಡಿದ್ದ ನನಗೆ ನಿರಾಸೆಯೇ ಆಯಿತು. ಅದರ ಒಳಾಂಗಣ ನಮ್ಮ ರಾಜಹಂಸ ಬಸ್ಸುಗಳಿಗಿಂತ ಹೆಚ್ಚೇನೂ ವಿಶೇಷ ಅನ್ನಿಸಲಿಲ್ಲ! ಗಗನ ಸಖಿಯರು 'ಟ್ರಾಶ್ ಸರ್, ಟ್ರಾಶ್ ಮೇಡಂ?' ಎಂದು ಕಸ ಸಂಗ್ರಹಿಸಲು ಬಂದಾಗ, ಗಗನಸಖಿಯರೆಂದರೆ ಕಿನ್ನರ ಲೋಕದವರು ಅನ್ನುವ ಕಲ್ಪನೆಯಿದ್ದ ನನಗೆ, ಅವರ ಬಗ್ಗೆ ಪಾಪ

ಅನ್ನಿಸಿದ್ದು ಸುಳ್ಳಲ್ಲ!

ನಿಧಾನಕ್ಕೆ ಚಲಿಸಲಾರಂಬಿಸಿದ ವಿಮಾನ ವೇಗ ಪಡೆದುಕೊಳ್ಳತೊಡಗಿತು. ಯಾವಾಗ ಹಾರುತ್ತೋ ಅನ್ನೋ ಕಾತುರ. ಕಣ್ಣು ಮುಚ್ಚಿ ಕುಳಿತೆ. ಸ್ವಲ್ಪ ಸಮಯದ ನಂತರ ಕಣ್ಣು ಬಿಟ್ಟರೆ ವಿಮಾನ ಮೇಲೇರಿಯೇ ಬಿಟ್ಟಿತ್ತು. ಬಹುತೇಕ ಪ್ರಯಾಣಿಕರೆಲ್ಲರೂ ಗಂಭೀರವದನರಾಗಿ, ತುಟಿ ಹೊಲಿದುಕೊಂಡವರಂತೆ ಕುಳಿತುಕೊಂಡಿದ್ದರು. ನಮ್ಮ ಬಸ್ಸುಗಳ, ರೈಲುಗಳ ಗೌಜು ಗದ್ದಲದ ಅಭ್ಯಾಸವಾಗಿದ್ದ ನಮಗೆ ಇದೊಂದು ರೀತಿಯ ಹಿಂಸೆಯೇ ಆಯಿತು. ಯಾವಾಗ ಮುಗಿಯುತ್ತಪ್ಪಾ ಈ ವಿಮಾನ ಪ್ರಯಾಣ ಅನ್ನುವಂತಾಯಿತು!

ದೆಹಲಿಯಲ್ಲಿ ವಿಮಾನ ಇಳಿಯುವಾಗಲೂ ಸ್ವಲ್ಪ ಆತಂಕ ಇತ್ತು. ನಿಧಾನಕ್ಕೆ ಇಳಿಯುತ್ತಾ ಬಂದು ಒಮ್ಮೆಗೇ ಧಡ್ ಎಂದು ನೆಲ ಮುಟ್ಟಿದಾಗ ಸದ್ಯ ಭೂಮಿಗೆ ಬಂದೆವು ಎನ್ನುವ ಸಮಾಧಾನ! ಹೊರಬಂದು ಲಗೇಜನ್ನು ಪಡೆದುಕೊಂಡು ನಿಲ್ದಾಣದಿಂದ ಆಚೆ ಬಂದಾಗ ವಿಮಾನ ಪ್ರಯಾಣ ಅಂದರೆ ಇಷ್ಟೇನಾ ಅನ್ನಿಸಿತು. ಆನಂತರ ಹತ್ತಾರು ಸಲ ವಿಮಾನ ಪ್ರಯಾಣ ಮಾಡಿದರೂ, ಮೊದಲ ಬಾರಿ ಮಾಡಿದ ಪ್ರಯಾಣದ ಸವಿ ಸವಿ ನೆನಪುಗಳು ಹಸಿರಾಗಿಯೇ ಇವೆ.